



4022/5078/6038/7038

**IV Semester 3 Year LL.B./VIII Semester 5 Year B.A.,LL.B. (Maj.-Min. System)/
B.B.A.,LL.B./B.Com.,LL.B. Examination, Jan./Feb. 2026 (Odd Sem.)
Opt. – II : BANKING LAW**

Duration : 3 Hours

Max. Marks : 80

- Instructions :**
1. Answer all 5 Units.
 2. One essay type question and short note/problems is compulsory from each Unit.
 3. Figures to the right indicate marks.
 4. Answer should be written either in English or Kannada completely.

Unit – I

ಘಟಕ – I

- Q. No. 1. (a) Explain on different kinds of banks. Marks : 10
ವಿವಿಧ ರೀತಿಯ ಬ್ಯಾಂಕುಗಳನ್ನು ಕುರಿತು ವಿವರಿಸಿ.

OR/ಅಥವಾ

- Q. No. 1. (a) Explain on nationalisation of banks in India. Marks : 10
ಭಾರತದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ ಕುರಿತು ವಿವರಿಸಿ.

Write short notes on :
ಲಘು ಟಿಪ್ಪಣಿ ಬರೆಯಿರಿ :

- Q. No. 1. (b) Regional Rural Bank. Marks : 6
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್.

OR/ಅಥವಾ

- Q. No. 1. (b) Definition of Bank. Marks : 6
ಬ್ಯಾಂಕಿನ ವ್ಯಾಖ್ಯಾನ.

Unit – II

ಘಟಕ – II

- Q. No. 2. (a) Discuss the powers of Reserve Bank of India under Banking Regulation Act, 1949. Marks : 10
ಬ್ಯಾಂಕಿಂಗ್ ನಿಯಂತ್ರಣ ಅಧಿನಿಯಮ, 1949ರಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಅಧಿಕಾರಗಳನ್ನು ಕುರಿತು ಚರ್ಚಿಸಿ.

OR/ಅಥವಾ

- Q. No. 2. (a) Explain on credit control of R.B.I. Marks : 10
ಆರ್.ಬಿ.ಐ.ನ ಸಾಲ ನಿಯಂತ್ರಣದ ಕುರಿತು ವಿವರಿಸಿ.

P.T.O.



Write short notes on :

ಲಘು ಟಿಪ್ಪಣಿ ಬರೆಯಿರಿ :

Q. No. 2. (b) Deposit Insurance Corporation.

Marks : 6

ಲೇವಣಿ ವಿಮಾ ಸಂಸ್ಥೆ.

OR/ಅಥವಾ

Q. No. 2. (b) Foreign Exchange Control.

Marks : 6

ವಿದೇಶಿ ವಿನಿಮಯ ನಿಯಂತ್ರಣ.

Unit – III

ಘಟಕ – III

Q. No. 3. (a) Discuss on various types of accounts.

Marks : 10

ವಿವಿಧ ರೀತಿಯ ಖಾತೆಗಳನ್ನು ಕುರಿತು ಚರ್ಚಿಸಿ.

OR/ಅಥವಾ

Q. No. 3. (a) Explain on Banker's duty to honour customer cheque.

Marks : 10

ಗ್ರಾಹಕರ ಚೆಕ್‌ಗಳನ್ನು ಸ್ವೀಕರಿಸುವ ಬ್ಯಾಂಕರನ ಕರ್ತವ್ಯಗಳನ್ನು ಕುರಿತು ವಿವರಿಸಿ.

Q. No. 3. (b) Write short notes on Bank Consumer Protection.

Marks : 6

ಬ್ಯಾಂಕ್ ಗ್ರಾಹಕರ ಸಂರಕ್ಷಣೆ ಕುರಿತು ಲಘು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 3. (b) Ramesh father of minor son Suresh intended for a loan facility against F.D. receipt of Rs. 1 lakh issued in the name of his minor son Suresh. Decide.

Marks : 6

ಅಪ್ರಾಪ್ತ ವಯಸ್ಕನಾದ ಸುರೇಶನ ತಂದೆ ರಮೇಶ ತನ್ನ ಮಗನ ಹೆಸರಿನಲ್ಲಿರುವ ರೂ. 1 ಲಕ್ಷದ ನಿಶ್ಚಿತ ಠೇವಣಿಯ ರಶೀದಿಯನ್ನಿಟ್ಟು ಸಾಲ ಪಡೆಯಬೇಕೆಂದಿದ್ದಾರೆ. ವಿವರಿಸಿ.

Unit – IV

ಘಟಕ – IV

Q. No. 4. (a) Define promissory note. Explain essentials of promissory note.

Marks : 10

ವಾಗ್ಧಾನ ಪತ್ರವನ್ನು ವ್ಯಾಖ್ಯಾನಿಸಿ. ವಾಗ್ಧಾನ ಪತ್ರದ ಅವಶ್ಯಕ ಅಂಶಗಳನ್ನು ಕುರಿತು ವಿವರಿಸಿ.

OR/ಅಥವಾ

Q. No. 4. (a) Define negotiable instrument. Explain characteristics of negotiable instruments.

Marks : 10

ವರ್ಗಾವಣೆ ಪತ್ರವನ್ನು ವ್ಯಾಖ್ಯಾನಿಸಿ. ವರ್ಗಾವಣೆ ಪತ್ರಗಳ ಲಕ್ಷಣಗಳನ್ನು ಕುರಿತು ವಿವರಿಸಿ.



Q. No. 4. (b) Write short notes on 'Blank Endorsement'.

Marks : 6

‘ಖಾಲಿ ಹಿಂಬರಹ’ ಕುರಿತು ಲಘು ಟಿಪ್ಪಣಿ ಬರೆಯಿರಿ.

OR/ಅಥವಾ

Q. No. 4. (b) 'A' signs an instrument as follows.

"I promise to pay 'Y' on order Rs. 1,00,000/-". Is it a valid promissory note ?

Marks : 6

‘ಆ’ ಎಂಬುವವನು ಈ ಕೆಳಗಿನಂತೆ ವಾಗ್ದಾನ ಪತ್ರಕ್ಕೆ ಸಹಿ ಹಾಕುತ್ತಾನೆ.

“ನಾನು ‘Y’ನಿಗೆ ಆತನ ಆದೇಶದ ಮೇರೆಗೆ ರೂ. 1,00,000 ಪಾವತಿಸಲು ವಾಗ್ದಾನ ಮಾಡುತ್ತೇನೆ”. ಈ ವಾಗ್ದಾನ ಪತ್ರ ಉರ್ಜಿತವೇ ?

Unit – V

ಘಟಕ – V

Q. No. 5. (a) Explain various E-Banking Services.

Marks : 10

ಇ-ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ವಿವರಿಸಿ.

OR/ಅಥವಾ

Q. No. 5. (a) Discuss on general principles relating to secured loan.

Marks : 10

ಭದ್ರತೆಯ ಸಾಲಕ್ಕೆ ಸಂಬಂಧಪಟ್ಟ ಸಾಮಾನ್ಯ ತತ್ವಗಳನ್ನು ವಿವರಿಸಿರಿ.

Write short notes on :

ಲಘು ಟಿಪ್ಪಣಿ ಬರೆಯಿರಿ :

Q. No. 5. (b) Mobile banking system.

Marks : 6

ಮೊಬೈಲ್ ಬ್ಯಾಂಕಿಂಗ್ ವ್ಯವಸ್ಥೆ.

OR/ಅಥವಾ

Q. No. 5. (b) Priority sector advances.

Marks : 6

ಆದ್ಯತಾ ವಲಯ ಮುಂಗಡಪಾವತಿ.